

## ಎಣ್ಣೆ ಮರಗಳ ಗುಡ್ಡದ ಮೇಲೆ (26:30-46)

ಹನ್ನ ಭೋಜನದ ನಂತರ, ಯೀಂನು ಮತ್ತು ಹನ್ನೊಂದು ಜನ ಶಿಕ್ಷ್ಯರು ಎಣ್ಣೆ ಮರಗಳ ಗುಡ್ಡದ ಮೇಲೆಯವ ಗೆನ್ನೇಮನೆ ತೋರಿಕ್ಕೆ ಹೋದರು, ಅಲ್ಲ ಆತನು ಪ್ರಾರ್ಥಿಸಿದನು (26:30-46).

### ಅಪ್ರೌಷ್ಟಲನು ಅಲ್ಲಗಳಿಯುತ್ತಾನೆಂಬ ಪ್ರೋಫೆಸಿ (26:30-35)

<sup>30</sup>ಬಿಂದು ಅವರು ಕೀರ್ತನೆಯನ್ನು ಹಾಡಿ ಎಣ್ಣೆಯ ಮರಗಳ ಗುಡ್ಡಕ್ಕೆ ಹೋರಣ ಹೋದರು. <sup>31</sup>ಆಗ ಯೀಂನು ಅವಲಿಗೆ - ನೀರೆಲ್ಲರೂ ಈ ರಾತ್ರಿ ನಿನ್ನ ವಿಷಯದಲ್ಲ ದಿಗಿಲುಭಟ್ಟೆ ಹಿಂಜಿಲಯಿಬಿಲ. ಸುರಖಿನಾನ್ನು ಹೋಡಿಯುವನು; ಹಿಂಡಿನ ಸುಲಾಗಳು ಜುಮಲಹೋನಿವಶ್ವ ಎಂದು ಬರೆದದೆಯಲ್ಲ. <sup>32</sup>ಅದರೆ ನಾನು ಜಳಿತನಾಗಿ ಎದ್ದ ಮೇಲೆ ನಿಮ್ಮ ಮುಂದೆ ಗಾಲಾಯಕ್ಕೆ ಹೋಡಿಯುವನು ಎಂದು ಹೋಜಿದನು. <sup>33</sup>ಹೇತುನು ಆತನಿಗೆ - ಎಲ್ಲರೂ ನಿನ್ನ ವಿಷಯದಲ್ಲ ದಿಗಿಲುಭಟ್ಟೆ ಹಿಂಜಿಲದರೂ ನಾನು ಎಂದಿಗೂ ಹಿಂಜಿಲಯಿವದಿಲ್ಲ ಎಂದು ಉತ್ತರಕೊಡಲು <sup>34</sup>ಯೀಂನು - ನಿನಗೆ ನಕ್ಕೆಬಾಗಿ ಹೋಳುತ್ತೇನೆ. ಇದೇ ರಾತ್ರಿಯಲ್ಲ ಹೋಜಿ ಕಾಗುವದಕ್ಕಿಂತ ಮುಂಜೆ ನಿನು ನಿನ್ನ ವಿಷಯದಲ್ಲ - ಅವನನ್ನು ಅಲಯಿನೆಂಬುದಾಗಿ ಮಾರು ನಾಲ ಹೇಳುವಿ ಅಂದನು. <sup>35</sup>ಹೇತುನು ಆತನಿಗೆ - ನಾನು ನಿನ್ನ ಸಂಗಡ ನಾಯಿಳೇ ಕಾದರೂ ನಿನ್ನನ್ನು ಅಲಯಿನೆಂಬುದಾಗಿ ಹೇಳುವದೇ ಇಲ್ಲ ಎಂದು ಹೋಜಿದನು. ಅದರಂತೆ ಶಿಕ್ಷ್ಯರೆಲ್ಲರೂ ಹೋಜಿದರು.

ವರ್ಜನ 30. ಮೇಲಂತಸ್ತಿನ ಕೊರಡಿಯಲ್ಲ ನಾಯಂಕಾಲ ಮುಕ್ತಾಯವಾಗುತ್ತಿರುವ ನಮಯದಲ್ಲ ಕೆಲವು ನಾಲ, ಯೀಂನು ಯೋಹಾನನ ಸುವಾತೆಯ 14-16ನೇ ಅಧ್ಯಾಯದಲ್ಲ ದಾಖಲಾಗಿರುವ ನಂದೆಳವನ್ನು ನೀಡುತ್ತಿದ್ದನು ತನ್ನ ಶಿಕ್ಷ್ಯಿಗೆ ಅತ್ಯಂತ ವಯಕ್ತಿಕ ಯೋಹಾನ 17ರಳ್ಯಾಯ ಪ್ರಾರ್ಥನೆಯನ್ನು ಮಾಡುತ್ತಿದ್ದನು (ಯೋಹಾನ 18:1). ಹನ್ನದ ಆರಾಧನೆ ಮುಗಿಯುತ್ತಿರುವ ನಮಯದಲ್ಲ, ಯೀಂನು ಮತ್ತು ಆತನ ಅಪ್ರೌಷ್ಟಲರು ಒಂದು ಕೀರ್ತನೆಯನ್ನು ಹಾಡುವದಕ್ಕೆ ಜೊತೆಗೂಡಿದರು. ಹಲೇಲ ಕೀರ್ತನೆಯನ್ನು ಹನ್ನಬ್ಬಿದ ನಮಯದಲ್ಲ ಹಾಡಿದರು (ಯೋಹಾನ 21:9, 42; 26:20). ನಾವು ಯೀಂನು ಮತ್ತು ಆತನ ಶಿಕ್ಷ್ಯರು ಈ ಸಂಪ್ರದಾಯವನ್ನು ಅನುಸರಿಸಿದರು ಎಂದು ಉಹಿಸಬಹುದು.

ನಂತರ ಗುಂಪು ಯೆರೂನಲೇಖಿನ ಒಂದು ಬಾಗಿಲ ಮೂಲಕ ಹೋರಕ್ಕೆ ಹೋಡಿಯಾಗಿ, ಕಿದ್ದೊನ್ನೊ ಹಳ್ಳಿವನ್ನು ದಾಟಿಕೊಂಡು, ಎಣ್ಣೆಯ ಮರಗಳ ಗುಡ್ಡವನ್ನು ಹತ್ತಿದರು (ಯೋಹಾನ 24:3). ಯೀಂನು ಈ ಸ್ಥಳಕ್ಕೆ ಪ್ರಾರ್ಥಿಸುವದಕ್ಕಾಗಿ ಹೋಡನು ಮತ್ತು ತನ್ನನ್ನು ಹಿಡುಕೊಡುವವಸ್ತಿಗಾಗಿ ಕಾಯುವದಕ್ಕೆ. ಈ ನಂಭಾಷಣೆಯ ಯೀಂನು ಮತ್ತು ಹನ್ನೊಂದು ಜನರು ಎಣ್ಣೆ ಮರಗಳ ಗುಡ್ಡಕ್ಕೆ ನಡೆದುಕೊಂಡು ಹೋಗುವಾಗ ನಡೆಯಲು.

ವರ್ಜನ 31. ಯೀಂನು ಹನ್ನೊಂದು ಜನಲಿಗೆ, ನೀರೆಲ್ಲರೂ ಈ ರಾತ್ರಿ ನಿನ್ನ ವಿಷಯದಲ್ಲ

ದಿಗಿಲುಹಟ್ಟು ಹಿಂಜಲಿಯಾಗಿಲ್ಲ ಎಂದು ಹೇಳಿದನು. “ಹಿಂಜಲಿಯಾಗಿಲ್ಲ” (skandalizō) ಎಂಬುದಕ್ಕೆ ಗ್ರೀಕ್‌ ಹದ ವಾಸ್ತವವಾಗಿ ಇದರ ಅರ್ಥ “ಮುಗ್ರಿಲನುವದು” “ಮುಗ್ರಿಲನುವದಕ್ಕೆ ಕಾರಣವಾಗುವದು” ಅಥವಾ “ಬಲೆ ಅಥವಾ ಉರುಲು” ಇದನ್ನು ಹೊನ್ ಒಡಂಬಿಕೆಯಲ್ಲ ಬಹುಶಃ ಅಲಂಕಾರಾತ್ಮಕವಾಗಿ ಅಬಯೋಗಿಸಲಾಗಿದೆ.<sup>1</sup> ಅಪ್ಪೊನ್ತುಲರು ಬೇಗನೆ ಎಂದು ಸನ್ನಿಹಿತವನ್ನು ಎದುರಿನಷ್ಟುಕ್ಕಿಡ್ದಾರೆ ಇದಲಂದಾಗಿ ಅವರು ಅತನ ಮೇಲಿಂದ ತಮ್ಮ ಭಕ್ತಿಯಲ್ಲ ಮುಗ್ರಿಲನುಕ್ಕಿಡ್ದಾರೆ ಮತ್ತು ಇದ್ದು ಹೋಗಲಷ್ಟುಕ್ಕಿಡ್ದಾರೆ. “ನನ್ನ ವಿಷಯದಲ್ಲ” ಎಂಬ ಈ ವಾಕ್ಯಭಾಗ “ಅವರು ಇದ್ದು ಹೋಗುವದು ಕೇವಲ ತಮ್ಮ ವರ್ಯತಿಕ ನುರ್ಕಿತತೆಯ ಭಯದಿಂದಾಗಿ ಅಲ್ಲ ಆದರೆ ಯೇಣುವಿನ ಶ್ರೇಣಿಯನ್ನು ಅರ್ಥಮಾಡಿಕೊಳ್ಳುವ ನಾಮವ್ಯಾಖ್ಯಾನದಲ್ಲದೇ ಹೋಗದ್ದಲಿಂದ” ಎಂದು R. T. France ರವರು ಆಲೋಚನೆ ಹೇಳಿದ್ದಾರೆ.<sup>2</sup>

ನಂತರ ಯೇಣು ಜೆಕರ್ಯ 13:7ನ್ನು ಉಲ್ಲೇಖಿಸುತ್ತಾನೆ: ಕುರುಬನನ್ನು ಹೊಡಿಯಾವಿನು; ಹಿಂಡಿನ ಕುಲಗಳ ಜದುಲಹೋಗುವವರು ಎಂದು ಬರಿದದೆಯಲ್ಲ. ವಿಶಾಲವಾದ ಅರ್ಥದಲ್ಲ “ಕುಲಗಳು” ಮೂಲತಃ ಇಸ್ತ್ರಾಯೀಲನ್ನು ಉಲ್ಲೇಖಿಸುತ್ತದೆ. “ಕುರುಬನಾಗಿರುವ” ಯೇಣುವಿನ (ಯೋಹಾನ 10:14; ಇತ್ಯಾಯ 13:20; 1 ಪ್ಲೇ 2:25), ಕಲ್ಪನೆಯನ್ನು ಇಲ್ಲ ಅತನನ್ನು ಬಂಧಿಸಿದಾಗ ಶಿಷ್ಯರ ಸ್ಥಿತಿಯನ್ನು ಉಹಿನಲು ಜಿತ್ತಿನಲಾಗಿದೆ. “ನಾನು” ಎಂಬ ಹದ ದೇವರನ್ನು ಉಲ್ಲೇಖಿಸುತ್ತದೆ, ಅತನು ಯೇಣು ಶ್ರಮೆಯನ್ನು ಅನುಭಬಿಸಿ ಜನರ ಹಾಕಿತ್ತೊಂಬ್ಬರ ನಾಯಬೇಕು ಎಂಬುದನ್ನು ಮೊದಲೇ ಸಿಫರಿಸಿದ್ದನು (ನೋಂಡಿಲ ಯೋಹಾಯ 53:4, 6, 10).

**ವಜನ್ 32.** ಯೇಣು ಅತನ ದುಃಖ ಮತ್ತು ಮನೋವ್ಯಧಿಯ ನಂದಿಳಿವನ್ನು ನಿಲಿಕ್ಕೆ ಮತ್ತು ನಂಡೋಂದ ಹದಗಳನ್ನಾಗಿ ಅನುಸರಿಸಿದನು. ಮತ್ತೊಮ್ಮೆ ಅತನು ಏಷ್ಟು ಬರುವ ವಾಗ್ಧಾನವನ್ನು ಹೊಂದಿದನು (16:21; 17:9, 23; 20:19). ಮತ್ತು ಅತನು ಅವರಿಗಿಂತ ಮುಂದಾಗಿ ಗಂಡಿಲಾಯಕ್ಕೆ ಹೋಗುವಿನು. ನಂತರ ಅತನ ಪ್ರಾಣತ್ವಾನಿದ ಈ ನೊಜನೆಯನ್ನು ಅಪ್ಪೊನ್ತುಲಿಗೆ ದೇವರೂತನು ಭಾನುವಾರ ಬೆಳಗಿನ ಜಾವದಲ್ಲ ನಮಾಧಿಯ ಬಳಗೆ ಬಂದ ಸ್ತ್ರೀಯ ಮೂಲಕ ಜ್ಞಾಹಿಸಿದನು (28:7, 10, 16; ಮಾತ್ರ 16:7; ನೋಂಡಿಲ ಯೋಹಾನ 21:1-23).

ಅದೇ ನಮಯದಲ್ಲ “ಮುಂಜೆ ಹೋಗುವದು” ಇದರ ಅರ್ಥ “ಅಳ್ಳಗೆ ಮೊದಲು ಹೋಗುವದು” (ನೋಂಡಿಲ 14:22). ಇದು ವಜನ್ 31ರಲ್ಲಿರುವ ಕುರುಬ/ಕುಲಗಳ ಜಿತ್ತಿವನ್ನು ನಹ ತುಂಬತ್ತದೆ. ಕುರುಬನು ತನ್ನ ಕುಲ ಮಂದೆಯ ಮುಂದೆ ಅವುಗಳ ನಾಯಕನಂತೆ ಹೋಗುತ್ತಾನೆ. ಯೋಹಾನ 10:4ರಲ್ಲ “ತಾನು ಅಪುಗಳ ಮುಂದೆ ಹೋಗುತ್ತಾನೆ: ಕುಲಗಳ ಅವನ ಸ್ವರವನ್ನು ತಿಳಿಕೊಂಡು ಅವನ ಹಿಂದೆ ಹೋಗುತ್ತವೆ ಯಾಕಂದರೆ ಅವು ಅತನ ಸ್ವರವನ್ನು ತಿಳಿದುಪುಗಿಸಿರುತ್ತವೆ.”

**ವಜನ್ 33.** ಹೆತ್ತನು, ಎಲ್ಲರೂ ಸಿನ್ನ ವಿಷಯದಲ್ಲ ದಿಗಿಲುಹಟ್ಟು ಹಿಂಜಲಿದರೂ ನಾನು ಎಂದಿಗೂ ಹಿಂಜಲಿಯವದಿಲ್ಲ ಎಂದು ಶ್ರುತಿಕ್ರಿಯ ನೋಡಿದನು. ಅತನ ಹೇಳಿಕೆಯು ಕಡ್ಡಾವಿಂಡಿತವಾಗಿದೆ. ನಾನು ಎಂದಿಗೂ ಹಿಂಜಲಿಯವದಿಲ್ಲ. “ಉಂಡ ಅಪ್ಪೊನ್ತುಲರು ಕೇವಲ ಯೋಜಿಸುತ್ತಾ ಇರುವಲ್ಲ ಅವನು ತನ್ನ ಗುಣಾಕ್ಷರಣದಂತೆ ಹೆತ್ತನು ಅವನರಿಂದ ಹೇಳಿದನು!” (ನೋಂಡಿಲ 14:28; 15:15; 16:16, 22; 17:4; 18:21; 19:27).<sup>3</sup> ಯೇಣು ವಿನು ಹೇಳಿರುವದನ್ನು ವಿರೋಧಿಸುವದು ಮತ್ತು ಭವಿಷ್ಯತ್ತಿನ ಕುಲತಾದ ಅತನ ದೃಷ್ಟಿಕ್ಷಾನಕ್ಕೆ ಮುಂದಾಗಿ ಹೇಳುವದು ಇದು ಮೊದಲನೆಯ ನಾಲಿಯಲ್ಲ. ಈ ಹಿಂದೆ ಅತನು ಯೇಣುವಿನ ಮರಮುದ ಕುಲತಾದ ಪ್ರವಾದನೆಗೆ ನಂಬಾಲನ್ನು ಎಸೆದು ಹೀಗೆ ಹೇಳಿದನು, “ನ್ನಾಭಿ, ದೇವರು ಸಿನ್ನನ್ನು ಕಾಯಲಾಗಿ; ನಿನಗೆ ಹೀಗೆ ಎಂದಿಗೂ ಆಗಬಾರದು” (16:22).

**ವಜನ್ 34.** ಯೇಣು ಎಲ್ಲಾ ಅಪ್ಪೊನ್ತುಲರು ಹಿಂಜಲಿಯವತ್ತರೆ ಎಂದು ಪ್ರವಾದಿಸಿದ್ದನು

(26:31), ఆదరే ఆ క్షుణదల్ల అతను హేతున చేఱి కేంద్రికరిసిద్దను: సినగీ నశ్వరాగి హేఱుతునే. ఇదే రాత్రియల్ల కోణికంగావదశ్శింత ముంజే సిను నశ్శ బిషయదల్ల - అవనస్సు అలయినెంబుదాగి మూరు నాల హేఱుచి అందను. హేతును తన్న బిరోధ వస్తు నూజినువదరల్ల శ్రూమాజీకూర్చునెందు యీఎను బల్లవనాగిద్దను; ఇల్లవా దల్ల, ఆతను తన్న త్రయ్యత్రయదల్ల హేష్టు కెలింవాగిరుత్రిద్దను.

హేతును యీఎనువస్తు - అల్లగాజీయువదు ఒందు నాల మాత్ర అల్ల, మూరు నాల. హేతును కోణి కూగువదశ్శింత ముంజే అల్లగాజీయుత్రునెందు యీఎను సిద్రిష్టపాగి హేఱదను (పూక్ర 14:30). రజ్యయ నంత్రదాయ హేఱుచ త్రుకార యీహాద్యర్య యీరూనలేచినల్ల కోణి నాకువదిల్ల.<sup>4</sup> యావ బిషయకై నంబంధినదండే ఈ నంత్రదాయ సిలపాగి వేదలనేయ శతమానద అభ్యాసవస్తు త్రుతిఫలనుత్రుదేయో ఇల్లచో గొత్తిల్ల, యీహాద్యర సియమగళు రోచున్నరన్న అల్ల కోణిగాజీస్తు నాకువదకై త్రుతిబంధవస్తు నిఱిరాళ్లిల్ల. అష్టు త్రుమబద్ధపాగి కూగువ కోణిగాళు రోచునోర రాత్రియ మూరునేయ జావదల్లయ కూగున్న “కోణికంగు” ఎందు (12.00 బెంగ్ గే 3.00 రాత్రి)<sup>5</sup> రూఢియాగి కూగుత్రుత్తు అదన్న “కోణికంగు” ఎందు కరేయిత్రిద్దరు (పూక్ర 13:35).

యీఎను హేతున అల్లగాజీయుబికెయస్తు మాత్ర మునోనూజిసాల్ల ఆతన నంజగ్గితేయింద హింతియువదన్న సనక త్రుపాదిసిద్దునే. లూక 22:31, 32రల్ల యీఎను హేతునిగాగి కూధింసిద్దను ఎంబుదన్న నూజినుత్రుదే ఆదుదలంద అవన నంజకేయ జిద్దుహోణల్ల. ఆనంతర, ఆతను అవనస్తు, “సిను తిరుగికొండ మేలే సిన్న నహోణదరనన్న దృఢపడిను” ఎందు ఎజ్లసిదను.

పజ్సన 35. నాధ్యబిరువ కేష్ట ఫలపాంశవస్తు నోడిద, హేతును ఆతసిగే - నాను సిన్న నంగఁడ నాయబేణాదరూ సిన్నస్తు అలయినెంబుదాగి హేఱువదే ఇల్ల ఎందు హేఱదను. అదరంతే తిష్ణరేల్లయ హేఱదయ. ఆతను “న్నామి, సిన్న నంగఁడ సరేచునేగ హోణువదక్కు నాయువదక్కు సిద్ధపాగిద్దేనే!” అందను (లూక 22:33). యీఎనువిగాగి హేతున నమహంజే యీఎనిబిన వైలగళ బిరుద్ధపాగి క్రత్తియస్తు తిరుగిసిద్దు అదకై నాళ్చియాగిత్తు (యోహాన 18:10); ఆతసిగాగి హోరాదలు అవను సిద్ధనాగిద్దను. కాగూ, హేతును ఇతరేణాందిగే జదులహోణదను (పూక్ర 14:50) మత్తు కోనిగే ఆతనస్తు నిరాకరిసిదను (పూత్రుయ 26:69-75).

అదరంతే తిష్ణరేల్లయ యీఎనుబినల్ల అవలగిద్దండ కోనెయిల్లద నమహంజేయస్తు వృత్తుపడిసిదయ, ఆదరే హేతును హేష్టు లభపుళ్లపనాగి కాణిసికొండను (పూక్ర 14:31).

### అతి దుఃఖ నమయ (26:36-38)

<sup>36</sup>ఆనంతర యీఎను తన్న తిష్ణర నంగఁడ గెక్కేచునే ఎంబ తోటకై బిందు అవలగే - ఇల్లో కూతుకేళ్లు, నాను అత్తలాగి హోగి కూథన్ పూడి<sup>37</sup>బిరుత్తును ఎందు హేఱ హేతునన్ను జీబేదాయన ఇబ్బరు మశ్శతున్ను కరకోండు హోగి దుఃఖతప్పు చునగుందిదచనాదను. <sup>38</sup>చుత్తు అవలగే - నశ్శ క్రుషివు నాయువస్తు దుఃఖకై ఒకగాదిగే; సిల్ప ఇల్లే ఇద్దు నశ్శ నంగఁడ ఎజ్లర్పాగిల్ల.

పజ్సన 36. ఎజ్లే మరగళ గుడ్డవస్తు క్రత్తిద మేలే, యీఎను మత్తు హన్సుందు జనరు గెక్కేచునే తోటకై బిందయ. “గెక్కేచునే” ఎంబ హెనరు హోన

ಒಡಂಬಡಿಕೆಯಲ್ಲ ಕೇವಲ ಏರಡು ನಾಲ್ಕು ಬರುತ್ತದೆ (26:36; ಮಾರ್ಕ 14:32). ಇದು ಇಜ್ಞಾಯಾ/ಅರ್ಭಿಕ್ತ ಏರಡು ಹಡಗಳ ಅನುವಾದವಾಗಿದೆ ಅವರೆಡನ್ನು ಸೇಲಿಸಿದಾಗ “ಗಾಣ” ಎಂಬ ಅರ್ಥವನ್ನು ಸಿಳಡುತ್ತದೆ. ಬಹುಶಃ ಗೆಪ್ಪೆಮನೆಯಲ್ಲ ಎಣ್ಣ ತೆಗೆಯುವ ಸ್ವಂತ ಗಾಣ ಇರಬಹುದು. ಯೋಹಾನ 18:1, 26 ಇದನ್ನು “ಕೇಪೋಸ” (kēpos) ಈ ಹರವು ಉತ್ತಮವಾಗಿ ನಾಗುವಜ ಮಾಡಿದ ಯಾವುದೇ ಸ್ಥಳವನ್ನು ಗುರುತಿಸುತ್ತದೆ. ಈ ಸ್ವಿವೇಶದಲ್ಲ *kēpos* “ಒಳ್ಳೆ ಮರಗಳ ಸಮಾಹವನ್ನು” ಬಹಳ ಮಣಿಗೆ (NLT) ನೂಡಿಸುತ್ತದೆ. ಗೆಪ್ಪೆಮನೆಯ ಯಜಮಾನ ಒಬ್ಬ ಶಿಷ್ಟಾಗಿರಬಹುದು ಯೇಸುವನ್ನು ಮತ್ತು ಆತನ ಸಂಗಡಿಗರನ್ನು ಹಬ್ಬದ ಸಮಯದಲ್ಲ ಅಲ್ಲ ಇರಲು ಅನುಮತಿಸಿರಬಹುದು. ಹಲವು ವಾಕ್ಯಭಾಗಗಳ ಕರ್ತನು ಮತ್ತು ಆತನ ಶಿಷ್ಟರು ಈ ಸ್ಥಳಕ್ಕೆ ಹೇಳಿದೆ ಹೇಳಿ ಬೇರಿ ಸಿಳಡುತ್ತಿದ್ದರು ಎಂದು ನಾಜಿಸುತ್ತದೆ. ಈ ಸತ್ಯಯಾದಸಿಗೆ ಆತನನ್ನು ಎಲ್ಲ ಮುಡುಕಬೇಕು ಎಂಬುದು ಹೇಗೆ ತಿಳಿದಿತ್ತು ಎಂಬುದನ್ನು ಹೇಳುತ್ತದೆ (ಯೋಹಾನ 18:2; ನೇರಡಿಲ ಲಾಕ 22:39).

ಗೆಪ್ಪೆಮನೆ ಎಂಬ ಸ್ಥಳವು ಅನೇಕರು ನಂಬಿರುವಂತೆ ಅಲ್ಲ ಒಂದು ದೇವಾಲಯವಿದೆ “ಎಲ್ಲಾ ಜಿನಾಂಗಗಳ ನಥಿ.” ಅದರ ಸಬೀಷದಲ್ಲ ಕಲ್ಲನ ಗೋಡೆಯನ್ನು ಕಟ್ಟಿರುವ ಒಂದು ಇದು ಜಿಕ್ಕು ತೇಳಿಟದ ಕ್ಷೇತ್ರವಿದೆ. ಕೆಲವು ಶ್ರಾಜೀನ ಓಲ್ಲರ್ ಮರಗಳ ಆ ಕ್ಷೇತ್ರದಲ್ಲಿವೆ. ಕೆಲವರು ಇವು ಯೇಸು ಕ್ರಿಸ್ತನ ಸಮಯದಲ್ಲಿದ್ದ ಮರಗಳ ಎಂದು ಅಭಿಷ್ಠಾಯಹಡುತ್ತಾರೆ. ಅದರೂ, ಅ ಸಮಯದಲ್ಲಿದ್ದ ಎಲ್ಲಾ ಮರಗಳನ್ನು ಪಟ್ಟಣವನ್ನು ಮುತ್ತಿಗೆ ಹಾಕಿದ ಮತ್ತು ನಾಶಮಾಡಿದ ಸಮಯದಲ್ಲ (ಕ್ರಿ.ಶ. 70ರಷ್ಟು) ರೋಮನ್ನರು ಕಡಿಮುಹಾತ್ಮಾರ್ದಾರೆ.<sup>6</sup> ಅಂತಹ ಕೆಲಾಂಡಿರುವ ಮರಗಳ ಬೆಳುಗಳ ಬೆಳೆದು ಈಗ ಅಲ್ಲಿರುವ ಮರಗಳಾಗಿ (ಬಿಂಬಿಸಿದಾಗಿ ಹರಡಿಕೊಂಡಿರುವ) ನಾಧ್ಯತೆಯಿದೆ.

ಸಬೀಷದಲ್ಲಿರುವ ಕ್ಷೇತ್ರದಲ್ಲ ಇರುವ ಗಬಿಯ ಗೆಪ್ಪೆಮನೆ ಸ್ಥಳವಾಗಿದೆ ಎಂಬುದಕ್ಕೆ ಇನ್ನೊಂದು ನಾಧ್ಯತೆಯಾಗಿದೆ. Michael J. Wilkins ರವರು ಈ ಸ್ಥಳವನ್ನು ಹೊದಳನ ಹೆಚ್ಚು ಅಧಿಕೃತವಾಗಿ ಕಾಬುತ್ತಾರೆ:

ಎರಡನೆಯ ಸ್ಥಳವು ಹೆಚ್ಚು ಅವಕಾಶವಿರುವ ಸಂಪ್ರದಾಯವಾಗಿರುವ ತೇಳಿಟ ದಿಂದ ಹಲವು ನೂರು ಅಡಿ ಉತ್ತರಕ್ಕೆ ಇದೆ, ಎಣ್ಣ ಮರಗಳ ಗುಡ್ಡದಿಂದ ಸ್ವಲ್ಪ ಕೆಳಗಿನ ಭಾಗದಲ್ಲಿವೆ. ಗಬಿಯ ನಾಕಷ್ಟು ಬಿಂಬಿಸಿದಾಗಿದೆ, ನುಮಾರು 36-60 ಅಡಿಗಳ (11/18 ಬೀಂಬರ್ಗಳು) ಅಳತೆಯಲ್ಲಿದೆ. ಅದರೆ ಇಲ್ಲಿ ಒಂದು ಕೆಳಗಿನ ಮಧ್ಯದಲ್ಲ ಗಾಣಗಳಿಗೆ ಸ್ಥಳವನ್ನು ನೇಬಿನಲಾಗಿದೆ.<sup>7</sup>

ಗಾಣಗಳು ಓಲ್ಲರ್ ಸುಗ್ರಿಯಲ್ಲ ಕೇವಲ ಜಿಗಾಲದ ಅವಧಿಯಲ್ಲ ಉಪಯೋಗಿ ಸೆಲ್ಲದುತ್ತಿದ್ದಿಲಂದ, ಪನ್ಹತೆಬಿಂಬಿ ನಡೆಯಿರುವಾಗ ವಸಂತ ಕಾಲದ ಸಮಯದಲ್ಲ ಗಬಿಗಳಲ್ಲ ಯಾರು ವಾಸಮಾಡುತ್ತಿರುತ್ತಾರೆ. ಇದು ಯೇಸು ಮತ್ತು ಆತನ ಶಿಷ್ಟರಿಗೆ ರಾತ್ರಿಯನ್ನು ಕಳೆಯಲು ಆತ್ಮಣಣಿಯ, ಒಳ ಹವೆಯಲ್ಲ ಮಲಗಲು ಬೆಳೆಗಿನ ಸ್ಥಳವನ್ನು ಒದಗಿಸುವಂತದ್ವಾಗಿರಬಹುದು. ಬಹುಶಃ ಯೇಸು ಶ್ರಾಂಕಿಸುತ್ತಿರುವ ಹಾಗೆ ಶಿಷ್ಟರು ಜಿಗಿಯಲ್ಲ ನುಲವಾಗಿ ನಿದ್ರೆ ಮಾಡಿರಬಹುದು (ಯೋಹಾನ 18:18).<sup>8</sup> ಯೇಸುವನ್ನು ಬಂಧಿಸುವದಕ್ಕೆ ಬಂದಾಗ ಒಬ್ಬ ಯೋವನಸ್ಥ ಶಿಷ್ಟನು ಯಾಕೆ “ನಾರುಮಾಡಿಯನ್ನು” (*sindōn*) ಒಳಗಿಸಿಯನ್ನು ಹೊಡ್ಡಿಕೊಂಡಿದ್ದನು ಎಂಬುದನ್ನು ವಿವರಿಸುತ್ತದೆ (ಮಾರ್ಕ 14:51). ಕೆಲವು ಈ ಯೋವನಸ್ಥನು ಮಾರ್ಕನೇ ಆಗಿದ್ದನು ಎಂದು ನಂಬುತ್ತಾರೆ, ಯಾಕೆಂದರೆ ಈ ಘಟನೆಯನ್ನು ಉಲ್ಲೇಖನುವ ನುವಾಡೆಯ ವರ್ಕೆತ ಬರಹಗಾರನಾಗಿದ್ದಾರೆ. ಮಾರ್ಕನಾಗಲ, ಅಥವಾ ಇನ್ನೂರಾದರು ಯೋವನಸ್ಥನಾಗಲ ಅವನು ಯೇಸು ಮತ್ತು ಹನ್ನೊಂದು ಶಿಷ್ಟರೊಂದಿಗೆ ಉಂಟಾಗಿದ್ದನು, ಅವನೊಟ್ಟಿಗೆ ಇನ್ನಿತರರು ನಿಂತ ಇರಬಹುದು.

ಗಡ್ಡೆಮನೆಯಿಲ್ಲ ಸ್ವಲ್ಪ ದೂರ ಹೋದ ಮೇಲೆ [ಯೀನು] ಅತನ ಶಿಷ್ಯರು, ಅವರಿಗೆ - ಇಲ್ಲೇ ತೂಕುತ್ತೇಜಿಲ್ಲ, ನಾನು ಅತ್ಯಲ್ಲಾಗಿ ಹೋಗಿ ಶ್ರಾಧನೆ ಮಾಡಿ ಎಂದು ಹೇಳಿದನು. ಅತನು ಅವರಿಗೆ “ಶೋಧನೆಗೆ ಒಳಗಾಗಿದಂತೆ ದೇವರನ್ನು ಶ್ರಾಧಿಸಿಲಿ” ಎಂದು ನೂಡಿಸಿದನು (ಲಾಕ 22:40).

**ವಜ್ನ 37.** ನಂತರ ಅತನು ಜೇತ್ರನನ್ನು ಜೆಬೀದಾಯನ ಇಬ್ಬರು ಮತ್ತೊಳ್ಳು ಕರೆತ್ತೊಂಡು (ಅವರು ಯಾಕೆಬೇಬ ಮತ್ತು ಯೋಹಾನ) ಸ್ವಲ್ಪ ದೂರ ಹೋದನು - ಕಲ್ಲೆನುಯುವಷ್ಟು ದೂರ ಹೋದನು (ಲಾಕ 22:41). ಈ ಮೂರು ಜನ ಅಪೋಸ್ತಲರು ಕರೆನ ಅತ್ಯ ಸ್ನೇಹಿತರಾಗಿದ್ದರು (ಸೋಡಿಲ ವಾಯ್ಪ್ರಾಯ 17:1). ಯೀನುವಿನೊಂದಿಗೆ ಅವರ ಉಪಸ್ಥಿತಿ ಅತನಿಗೆ ಬೆಂಬಲ ಮತ್ತು ಆದರಜ ದೊರೆಯಿತತ್ತು.

ಈ ಹಂತದಲ್ಲ, ಯೀನು ದುಃಖದಷ್ಟು ಮನಸ್ಸಾಂದಿದವನಾದನು. ಈ ಭಾಷೆಯು ಅತನು ಕ್ರಾಂತಿಯ ಹಿಂಸೆಯನ್ನು ಎದುಲಿನಲು ಸಿದ್ಧನಾಗುತ್ತಿರುವ ಹಾಗೆ ಕ್ರಿಸ್ತನ ಮಾನವಿಂದಿರುತ್ತಿರುತ್ತದೆ. ಅದಾಗ್ಯು, ಅತನು ಕ್ರಾಂತಿಯನ್ನೇರುವಾಗ ದೈಹಿಕ ಮತ್ತು ಭಾವನಾತ್ಮಕ ಶರ್ಮೆಯನ್ನು ಅನುಭವಿಸುತ್ತಾನೆಲ್ಲ, ಅತನು ಲೋಕದ ಹಾಪವನ್ನು ನಹ ಹೋತ್ತುಹೊಂಡನು (2 ಕೆಲಿಂಧ 5:21) ಮತ್ತು ತನ್ನ ತಂದೆಯಿಂದ ಪ್ರತ್ಯೇಕಿಸಲ್ಪಟ್ಟನು (27:46). David Hill ರವರು ಯೀನುವಿನ ಸ್ಥಿತಿಯನ್ನು ಹಿಂಗೆ ಪರಿಸುತ್ತಾರೆ “ದುಃಖಲಿತವಾದ ವಿಧೇಯತೆಯಲ್ಲಿ ದೇವರನ್ನು ನಿಲಿಕ್ಕಿಸುವ ಆದರೆ ಕ್ರಾರ್ತವಾದ ಮರಮವನ್ನು ತಾನು ಎದುಲಿಸಬೇಕು ಎಂಬುದನ್ನು ತಿಳಿದಿದ್ದುನೆ.”<sup>9</sup>

**ವಜ್ನ 38.** ಯೀನು ತನ್ನ ಮೂರು ನಂಗಾತಿಗಳಿಗೆ, ಮತ್ತು ಅವರಿಗೆ - ನನ್ನ ಶ್ರಾಧಿತು ನಾಯಿವಷ್ಟು ದುಃಖಕ್ಕೆ ಒಳಗಾಗಿದೆ ಎಂದು ಜೊತೆಯಲ್ಲಿರುವವರಿಗೆ ಹೇಳಿದನು. “ನನ್ನ ಹೃದಯವು ನಾಯಿವಷ್ಟು ದುಃಖಿಂದ ತಂಜಿರುವದ್ದು” ಎಂದು JNTಯು ಹೊಂದಿರುತ್ತದೆ. ಯೀನುವಿನ ಹೇಳಿಕೆಯ ಹೊದಲನೆಯ ಭಾಗವು ಕೀರ್ತನೆಯಿಡಿಗೆ ತೋಲಿನುತ್ತದೆ, ಅಲ್ಲಿ ಬರಹಗಾರನು, “ನನ್ನ ಮನದೇ, ನಿನು ಕುಗಿ ಹೋಗಿರುವದೇನು?” ಎಂದು ಕೇಳುತ್ತಾನೆ (ಕೀರ್ತನೆಗಳ 42:5, 11; 43:5). ಕೀರ್ತನೆಗಾರನು ಮೇಲಂದ ಮೇಲೆ ತನ್ನನ್ನು ವಿಚೇಷಿಸುವ ದೇವರಲ್ಲಿ ನಿಲಿಕ್ಕೆಯನ್ನಿಡು ಎಂದು ತನ್ನನ್ನು ತಾನು ಜ್ಞಾಹಿಸಿಕೊಳ್ಳುತ್ತಾನೆ.

ಯೀನು ತನ್ನ ಮೂರು ಜನ ಶಿಷ್ಯರಿಗೆ, ನಿಂಬು ಇಲ್ಲೇ ಇದ್ದು ನನ್ನ ನಂಗಡ ಎಳ್ಳುರವಾಗಿಲ್ಲ ಎಂದು ಹೇಳಿದನು. ಅತನಿಗೆ ಇಂಥಿಕಾ ನಿಣಾಯಿರ ನಾಮಯಿದಲ್ಲಿ ತನ್ನ ಸ್ನೇಹಿತರ ಬೆಂಬಲ ಬೀಕಾಗಿತ್ತು, ಆದರೆ ಅವರು ಬಿಫಲರಾಗಿ ಅತನಿಗೆ ನಿರಾಶೆಯನ್ನುಂಟು ಮಾಡಿದರು (26:40, 43, 45).

## ಶ್ರಾಧಾನೆಯ ನಮಯ (26:39-46)

<sup>39</sup>ನ್ಯೂಲ್ಯ ಮುಂದೆ ಹೋಗಿ ಬೋಲರಲ ಜಣ್ಣು - ನನ್ನ ತಂದೆಯೇ, ನಾಧ್ಯವಾಗಿದ್ದರೆ ಈ ಹಾತ್ರೆಯು ನನ್ನನ್ನು ಜಣ್ಣುಹೋಗಿರುತ್ತಾರೆ; ಹೇಗೆ ನನ್ನ ಜಿತ್ತುದಂತಾಗಿದೆ ನಿನ್ನ ಜಿತ್ತುದಂತೆಯೇ ಅಗರ ಎಂದು ದೇವರನ್ನು ಶ್ರಾಧಿಸಿದನು. <sup>40</sup>ಅ ಮೇಲೆ ಅ ಶಿಷ್ಯರ ಬಳಗೆ ಬಂದು ಅವರು ಸಿದ್ಧೆಮಾಡುವದನ್ನು ಕಂಡು ಜೇತ್ರನಿಗೆ - ಹಿಂಗೊಂದು ಗಳಗೆಯಾದರೂ ನನ್ನ ನಂಗಡ ಎಳ್ಳುರವಾಗಿರಲಾಲರಾ? <sup>41</sup>ಶೋಧನೆಗೆ ಒಳಗಾಗಿದಂತೆ ಎಳ್ಳುರವಾಗಿದ್ದ ಶ್ರಾಧಾಸೀಲಿ; ಮನಸ್ಸು ಸಿದ್ಧವಾಗಿದೆ ನಲ, ಆದರೆ ದೇಹಕ್ಕೆ ಬಲ ನಾಲಿದು ಎಂದು ಹೇಳಿದನು. <sup>42</sup>ಆಗಿ ಏರಿಸಿದೆ ನಾಲಿ ಹೋಗಿ - ನನ್ನ ತಂದೆಯೇ, ನಾನು ಕುಡಿದ ಹೋರತು ಈ ಹಾತ್ರೆ ಜಣ್ಣುಹೋಗಿ ತೂಡಿದ್ದರೆ ನಿನ್ನ ಜಿತ್ತುವೇ ಅಗರ ಎಂದು ಶ್ರಾಧನೆಮಾಡಿದನು. <sup>43</sup>ಅತನು ತಿಲಿ ಬಂದಾಗ ಅವರು ಸಿದ್ಧೆಮಾಡುವದನ್ನು ಕಂಡನು; ಅವರ ಕಣ್ಣಗಳು ಭಾರವಾಗಿದ್ದವು. <sup>44</sup>ಅ ಮೇಲೆ ತಿಲಿಗಿ ಅವರನ್ನು ಜಣ್ಣುಹೋಗಿ ತಿಲಿಗಿ ಅದೇ ಮಾತನ್ನು ಹೇಳುತ್ತಾ ಮೂರನೆಯ ನಾಲಿ

ಷಾರ್ಥಕಿಸಿದನು. <sup>45</sup>ತರುವಾಯ ತಿಳಿಗೆ ಬಣಿಗೆ ಬಂದು ಅವರಿಗೆ - ಸೀಮು ಇನ್ನು ಸಿದ್ಧೆಂದಾಡಿ ದಬುವಾಲಿಸಿಕೊಳ್ಳಲಿ; ಆಗೋಂ, ಗಣಗೆ ನಂಬಿಂಹಿಸಿತು, ಕೆಂಗ ಮನುಷ್ಯರುಮಾರನು ದುಜನರ ಕೈಗೆ ಒಟ್ಟಿನಲ್ಲಿದ್ದುತ್ತಾನೆ. <sup>46</sup>ವೀಜಲ, ಹೊಳಗೊಂಡಿ; ನಂಬುನ್ನು ಹಿಡುತ್ತೊಡುವವನು ಹತ್ತರಕ್ಕೆ ಬಂದಿದ್ದುನೇ ನೋಡಿಲಿ ಎಂದು ಹೇಳಿದ್ದು.

**ಪಜನ 39.** ಹೆಚ್ಚೆ, ಯಾಕೊಳೆಬ ಮತ್ತು ಯೋಳಹಾನರನ್ನು ತನಗಾಗಿ ಕಾಯ್ಲಿರುವಂತೆ ಜಟ್ಟು ಹೊಳದಮೇಲೆ ಸ್ವಲ್ಪ ಮುಂದೆ ಹೊಳಗಿ ಬೋಲಲ ಜಡ್ಡನು. ಅತನ ಸೇವೆಯಲ್ಲ ಅನಂಬ್ರಾವುತ್ತ ಜನರು ಅತನ ಎದುಲನಿಳ್ಳ ಬಂದು ಬಾಗಿ ನಂಬುನ್ನುಸಿದ್ದರು (2:11; 8:2; 9:18; 17:6; ಮಾತ್ರ 3:11; 5:6; 10:7; ಲಾಕ 5:12; 17:16). ಈ ಸಮಯದಲ್ಲ, ಅತನು ಅತ್ಯಾನ್ತಕ್ಕಿಯ ಷಾರ್ಥಕನೆಯ ಮೂಲಕ ದೇವರ ಎದುಲನಿಳ್ಳ ದೀನತೆಯಂದ ನಾಜ್ಞಾಗಂಗೆರಿದನು.

ಯೇನು ನಂಬು ತಂದೆಯೇ, ನಾಧ್ಯವಾಗಿದ್ದರೆ ಈ ಹಾತೆಯ ನಂಬುನ್ನು ಜಟ್ಟುಹೊಂಗಿ; ಹೇಗೋ ನಂಬು ಜಿತ್ತುದಂತಾಗಿದೆ ನಿನ್ನ ಜಿತ್ತುದಂತೆಯೇ ಆಗೆ ಎಂದು ದೇವರನ್ನು ಷಾರ್ಥಕಿಸಿದನು. ಯೇನು ಹೇಳಿರುವ “ಹಾತೆ” ಅದು ಶ್ರಮ ಮತ್ತು ಮರಣದ ಹಾತೆಯಾಗಿತ್ತು. ಅತನು ಯಾಕೊಳೆಬ ಮತ್ತು ಯೋಳಹಾನ ತಮ್ಮ ತಾಯಿಯ ಮರ್ಯಾದೀಕೆಯ ಮೂಲಕ ಆತನ ರಾಜ್ಯದಲ್ಲ ತಮಗೆ ಆತನ ಬಿಂಗಡಿ ಮತ್ತು ಎಂದರೆ ಕುಳಿತಕೊಳ್ಳುವ ನ್ನಾನ ಸಿಕ್ಕುತ್ತೋಂದು ಎಂದು ಕೇಳಿ ದಾಗ ಆತನು ಇದೆ ಭಾಷೆಯನ್ನು ಉಪಯೋಗಿಸಿ ಅವರಿಗೆ, “ನಾನು ತುಂಬಿಯಬೇಕಾಗಿರುವ ಹಾತೆಯಲ್ಲ ನೀವು ತುಡಿಯುವದು ನಿಖಿಂದಾದಿಲ್ಲ?” ಎಂದು ಕೇಳಿದನು (20:22). ಹಳೆ ಒಡಂಬಿಕೆಯಲ್ಲ “ತುಡಿಯುವ ಹಾತೆ” ಎಂದರೆ ನಂಭೂರಣವಾಗಿ ಘಟನೆಯಲ್ಲ ಏನೇನು ನಂಭಿನುತ್ತದೋ ಅದನ್ನೇಲ್ಲ ಅನುಭಿನುವದು ಎಂದಾಗುತ್ತದೆ (ತೀರ್ತನೆ 11:6; 16:5; 23:5; 75:8; 116:13; ಯೀಶಾಯ 51:17; ಯಿರೆಮಿಯ 16:7; 25:15). ಗೊಲ್ಲೊಧಾದಲ್ಲ ಅತನಿಗಾಗಿ ಕಾದಿರುವ ಭಯಿಂತರತೆಯಂದಾಗಿ ಯೇನುಬಿನ ಮಾನವ ಸ್ವರಾಜ ಹಿಮ್ಮಟಿಕು, ಅದರೆ ಈ ವೇದನಾಮಯವಾದ ಮರಣವನ್ನು ತೆಗೆದುಹಾಕಬೇಕೆಂಬ ಆತನ ಬಯಕೆ, ತಂದೆಯ ಜಿತ್ತವನ್ನು ನೆರವೇಲನಬೇಕೆಂಬ ಬಯಕೆಯ ಮುಂದೆ ಕಾಣದೇಹೋಂಬಿತು (ನೋಡಿಲಿ 6:10).

**ಪಜನ 40.** ಮಾರು ಜನ ಅಪೋನ್ತಲರು ಸಿದ್ದೇಮಾಡುವದನ್ನು ಕೆಂಡು ಹೊದಲು ಯೇನು ಹೆಚ್ಚಿನಿಗೆ ತನ್ನ ಗಮನವನ್ನು ಹಲಸಿದನು. ಹೆಚ್ಚಿನು ಇದು ಬಹುಶಃ ಗುಂಪಿನ ಮೇಲೆ ಆತನಿಗಿರುವ ಶ್ರಭಾಪದಿಂದಾಗಿರಬಹುದು ಅಥವಾ ಅರ್ಜ್ಯವಿದ್ದಲ್ಲ ಆತನು ಯೇನುಬಿನೆಂದಿಗೆ ನಾಯಲು ಸಿದ್ದಸಿದ್ದೇನೆ ಎಂದು ಹೇಳಿರ ಘಟನೆಯಂದಾಗಿರಬಹುದು (26:33, 35). ತರ್ಕನು ಅವನಿಗೆ, ಹಿಂಣೀ ಒಂದು ಗಣಗೆಯಾದರೂ ನಂಬು ನಂತರ ಎಜ್ಜರವಾಗಿರಲಾಲರಾ? ಎಂದು ಕೇಳಿದನು. ಆತನು ಷಾರ್ಥಕನೆಯನ್ನು ಮಾಡುತ್ತಿರುವಾಗ ಆತನ ಅತ್ಯಾನ್ತ ಸ್ನೇಹಿತನು ಒಂದು ಗಂಬೆಯಾದರು ಎಜ್ಜರವಾಗಿರಬಿಲ್ಲ ಎಂದು ಆತನಿಗೆ ಬಹಳವಾಗಿ ನೋಡಾಗಿರಬಹುದು.

ಹೊನ ಒಡಂಬಿಕೆಯಲ್ಲ ಅಲಕ್ಷತನದಿಂದ ಮತ್ತು ತಾವು ಇರುವ ಹಲಸಿಗೆ ನಲಿಯಾದ ಗಮನವನ್ನು ನೀಡಿದೇ ಜಿಬಿನುವಲಿಗೆ ಅಲಂಕಾರಕವಾಗಿ ಉಪಯೋಗಿಸಲಾಗಿದೆ. ನಿತ್ಯ ಮಾಡುವದಕ್ಕೆ ಬದಲಾಗಿ, ಕೈತ್ತರು ಎಜ್ಜರವಾಗಿರಬೇಕು ಮತ್ತು ಜಾಗ್ರತ್ರಾಗಿರಬೇಕು ಎಂದು ಎಜ್ಜಲನಲಾಗಿದೆ (ರೋಮಾತ್ಮ 13:11; 1 ಕೊಲಂಧ 11:30; ಎಹಿನ 5:14; 1 ಧೀನಲೊಸಿಕ 5:4-8).

**ಪಜನ 41.** ಮತ್ತೊಮ್ಮೆ, ಯೇನು ಈ ಅಪೋನ್ತಲಲಿಗೆ ಎಜ್ಜರವಾಗಿರಬೇಕೆಂದು ಬೇಡಿ ಕೊಳ್ಳುತ್ತಾನೆ (ನೋಡಿಲಿ 26:38). ಆತನು ಅವರಿಗೆ ಶೋಳಿನೆಯಂದ ಡಾರಬಿಲು

ಷ್ರಾಧಿಸುತ್ತಾ ಇರಬೇಕೆಂದು ಹೇಳುತ್ತಾನೆ (ನೋಂಡಿಲ 6:13). ಅವರು ಏನು ಮಾಡುವ ಶೋಧನೆಗೆ ಒಳಗಾಗಿದ್ದರು? ಅವರು ನಿಧಿಷ್ಟಾವಾಗಿ ಏನನ್ನು ಮಾಡುತ್ತಿದ್ದರೋ ಅದನ್ನು ಮಾಡುವ ಶೋಧನೆಗೆ ಒಳಗಾಗಿದ್ದರು - ಆಗನನ್ನು ತೊರೆದು ಜಟ್ಟು ಓಡಿ ಹೋಗುವದು (ಮಾರ್ಕ 14:50).

ಯೇನು, ಮನನ್ನು ಸಿದ್ಧಾವಾಗಿದೆ ನಲ, ಅದರೆ ದೇಹಕ್ಕೆ ಬಲ ನಾಲಾದು ಎಂದು ಒಪ್ಪಿಕೊಳ್ಳುತ್ತಾನೆ. “ಆತ್ಮ” (pneuma) ನಮ್ಮೊಳಗೆ ಅಸ್ತಿತ್ವದಲ್ಲಿರುವ ವಸ್ತುವನ್ನು ನೂಜಿಸುತ್ತದೆ, ಆತ್ಮವು ನಮಗೆ ಕ್ರೋಣೂಪವನ್ನು ನಿಂಡುತ್ತದೆ ಮತ್ತು ಜೀವಕೊಡುತ್ತದೆ. ಇದು ಅಂತರಜ್ಞಾನ, ಅಜ್ಞಾಶ್ರಿ ಮತ್ತು ಭಾವನೆಗಳ ಮೂಲವಾಗಿದೆ.

ಈ ನನ್ನಿರ್ವೇಶದಲ್ಲ, “ದೇಹ” (sark) ಖೊತಕ ದೇಹವನ್ನು (NIV; NLT) ನೂಜಿಸುತ್ತದೆ, ಅದು ಬಲಹಿನವಾಗಿದೆ ಮತ್ತು ಆಯಾಸಗೊಳ್ಳುತ್ತದೆ (ನೋಂಡಿಲ 26:43). ಕೆಲವು ಅವತರಣೆಗಳಲ್ಲಿ ಹಡವನ್ನು “ಮಾನವ ಸ್ವರಾಹ” (NJB; JNT), ಎಂದು ಹೆಚ್ಚು ಅಮೂರಣವಾಗಿ ಅನುಭಾದಿಸುತ್ತವೆ, ಅದು ಕೆಷ್ಟದನ್ನು ಮಾಡುವ ಅಂತರಿಕ ಬಯಕೆಯನ್ನು ನೂಜಿಸುತ್ತದೆ. ನಂತರದ ಈ ಅನುಭಾದವು ಮೂಲ ಅಥವಾನ್ನು ವಿರಜವಾಗಿ ನಿರ್ವೇದಿಸುತ್ತದೆ.

ವರ್ಜನ 42. ಎರಡನೆಯ ನಾಲಿ ಹೋಗಿ ಯೇನು, ನನ್ನ ತಂದೆಯೇ, ನಾನು ಈದಿದ ಹೋರಣ ಈ ಹಾತೆ ಜಟ್ಟುಹೊಳೆಕೊಡಾಗಿದ್ದರೆ ನಿನ್ನ ಜಿತ್ತವೇ ಆಗಲ ಎಂದು ಷ್ರಾಧನೆಮಾಡಿರನು. ಈ ನಾಲಿ ಮುಖ್ಯ ಉಪವಾಸ್ಯ, “ಈ ಹಾತೆ ನನ್ನನ್ನು ಜಟ್ಟು ಹೋಗಣ” (26:39) ಅದಕ್ಕೆ ಬದಲಾಗಿ “ನಿನ್ನ ಜಿತ್ತವೇ ಆಗಲ್” ಎಂದು ಬದಲಾಗಿದೆ.

ವರ್ಜನ 43. ಯೇನು ಅಪ್ಪೊಂದು ಬಂದಾಗ, ಅತನು ತಿಳಿ ಬಂದಾಗ ಅವರು ನಿದ್ದೆಮಾಡುವದನ್ನು ಕಂಡನು; ಅವರ ಕಣ್ಣಗಳಿಂದ ಭಾರವಾಗಿದ್ದವು. ನಹಜವಾಗಿ ಅತನು ಅವರೊಂದಿಗೆ ಮಾತನಾಡಿದನು, ಮಾರ್ಕ 14:40 ಹೇಳುವಂತೆ, “ಅತನು ಕೇಳಿದ್ದಕ್ಕೆ ಏನು ಉತ್ತರ ಕೊಡಬೇಕೋ ಅವಲಗೆ ತಿಳಿಯಾಲ್ಲ.” ಅವರು ಕೇವಲ ಆಯಾಸಗೊಂಡಿರಿಲ್ಲ, ಅವರು “ದುಃಖದಿಂದ ನಿದ್ರೆ ಮಾಡುತ್ತಿದ್ದರು” (ಲೂಕ 22:45). ಅವರು ಆದಿನ ಬಹಳ ಕಾರ್ಯಗಳನ್ನು ಮಾಡಿದ್ದರು ಮತ್ತು ಅವರ ಭಾವನೆಗಳ ಬಿಡಿಯಂದಾಜಿಗೆ ಹೋಗಿದ್ದವು. ವೇದನೆ ಕೆಲವೊಮ್ಮೆ ನಿದ್ರೆಗೆ ಕಾರಮಾರುತ್ತದೆ: ಅದು ಇನ್ನುತ್ತಿನ ನಹ ನಡೆಸುತ್ತದೆ, ಲಾಕನ ಹೇಳಕೆಯಂತೆ ಅದು ಶಿಷ್ಯರ ಮೇಲೆ ಪಲಿಣಾಮ ಜೀಲತ್.

ವರ್ಜನ 44. ಯೇನು ಅ ಮೇಲಿ ತಿಳಿ ಅವರನ್ನು ಜಟ್ಟುಹೊಗಿ ತಿಳಿ ಅದೇ ಮಾತನ್ನು ಹೇಳುತ್ತಾ ಮಾರಣನೆಯ ನಾಲಿ ಷ್ರಾಧಿಸಿದನು. ಅತನು ಅತ್ಯಾನತ್ತಿಯಂದ ಮಾರು ನಾಲಿ ತಂದೆಗೆ ಶ್ರಮೆಯ ಮತ್ತು ಮರಣದ ಹಾತೆಯನ್ನು ತನ್ನಿಂದ ತೆಗೆಯುವಂತೆ ಷ್ರಾಧಿಸಿದನು. ಅತನ ಷ್ರಾಧನೆಯ ತೀವ್ರತೆಯನ್ನು ಲಾಕನು ಎತ್ತಿತೋಲಿನುತ್ತಾನೆ: “ಅತನು ಮಹೋ ವೃಥಿಯಳ್ಳವನಾಗಿ ಇನ್ನೂ ಅನತ್ತಿಯಂದ ಷ್ರಾಧಿಸುತ್ತಿರಲಾಗಿ ಅತನ ಬೆವರು ಭೂಮಿಗೆ ಜೀಳುತ್ತಿರುವ ರಕ್ತದ ದೊಡ್ಡ ಹಸಿಗಳೋಹಣಾದಿಯಲ್ಲತ್ತು” (ಲೂಕ 22:44).<sup>10</sup> ಲಾಕನು ನಹ ಇದನ್ನು ಗಮನಿಸುತ್ತಾನೆ. ಅತನು ಷ್ರಾಧನೆ ಮಾಡುತ್ತಿರುವ, ಸಮಯದಲ್ಲ ಒಬ್ಬ ದೇವ ದೂತನು ಬಂದು ಆತನ ನೇವೆಯನ್ನು ಮಾಡಿದನು (ಲೂಕ 22:43).<sup>11</sup> ಯೇನು ಮರಣವನ್ನು ನಾನ್ಯಗತಿಸಿದ ಧರ್ಮಾದ ಹುತಾತ್ಮನನಲ್ಲ. ಅತನು ಅದಕ್ಕೆ ತನ್ನನ್ನು ಅಧಿಇ ಪಡಿಸಿಕೊಂಡನು ಯಾಕೆಂದರೆ ದೇವರ ಹೋಪವನ್ನು ಶಮನಮಾಡಲು ಮತ್ತು ಲೋಕವನ್ನು ಹಾಪದಿಂದ ರಕ್ಷಿಸಲು ಇದೊಂದೆ ಮಾರ್ಗವಾಗಿತ್ತು (ಯೋಹಾನ 3:16, 36; 1 ಯೋಹಾನ 2:1, 2). ಶ್ರಮೆಯ ಮತ್ತು ಮರಣದ ಹಾತೆಯನ್ನು ತೆಗೆಯಲು ನಾಢ್ಯವಿಲ್ಲ.

ತನ್ನ ಷ್ರಾಧನೆಯ ಮೂಲಕ, ಯೇನು ತನ್ನ ಜಿತ್ತಕ್ಕಿಂತ ಉನ್ನತ ನಾನ್ಯಾದಲ್ಲ ತಂದೆಯ ಜಿತ್ತವನ್ನು ಇಲನುವ ನಿರ್ಧಾರವನ್ನು ಮಾಡಿದ್ದನು. ಗೆತ್ತೇಮನೆ ತೋಪದಲ್ಲ

ఆతన దీన నమహంచ, ఆదాము కష్టం ఇజ్యానునారవాద ప్రతిభటనే ఇదక్కే చిరోధవాగి నిల్లుతుదే. ఎదేన్ తోఱపడల్ల ఆదము మత్తు కష్టర కటమాలితనద గవంపు సంపూర్ణ జిస్తువాగి నిల్లుతుదే. ఎందు Douglas R. A. Hare రచయ కేటు వంటి, “క్షేత్రాగి గేస్టేమనే తోఱపు ఎదేన్ తోఱపన్ను రద్దుబడినువరాగియే.”<sup>12</sup>

**పట్టన 45.** శ్రూధనె మాడిద నంతర, యీసు తన్న శిష్యులిగే ఇంగో, గణగే సబుహిసితు ఎందు తిజనుత్తానే (26:18రల్లుయి బిమశయిన్న నొఐలి). ఈగు చునుత్తుచుంచారను దుజనసర శ్శేరి ఒఫ్ఫైనల్లుడుతున్నానే. భూలోకదల్ల యీసుబిన లుద్దేళపన్ను నేరపేలనువ నమయి బందదే. ఆతను తన్నొందిగే కాయ్యరలు కేళజదవరన్ను ఎజ్జలినుత్తిరువ హాగే, జననమూకపు ఆతనన్ను తమ్మ అధినదల్ల తేగేదుకేళ్లు నబిఉసితు.

**పట్టన 46.** యీసు శిష్యరన్ను నిద్దేయింద ఒత్తుయిభూపంచవాగి ఏంలి ఎందు కేళ ఎజ్జిసిదను. తందెయ జిత్కు బిధేయనాగువ మత్తు తనగాగి కాయుత్తిరువ మరణక్కే అధిననాగువ నమయి బందదే. ఆతనన్ను హిడిదుకేళష్టవను క్రైరదల్లద్వానే. శిష్యురు సంపూర్ణవాగి ఎజ్జరచాగబేసు, ఇదలందాగి అపరు చుండి నడేయాల్సిరువ నాపకదల్ల సక్రియవాగి భాగపసినబముదు.

#### ఓష్ట్సేంటు

<sup>1</sup>చుత్తాయి నువాంచయల్ల శబ్దపు అనేఁక నాల కాటినుత్తడే (5:29, 30; 11:6; 13:21, 57; 15:12; 17:27; 18:6, 8, 9; 24:10; 26:31, 33). <sup>2</sup>R. T. France, *The Gospel According to Matthew*, The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 370. <sup>3</sup>Donald A. Hagner, *Matthew 14—28*, Word Biblical Commentary, vol. 33B (Dallas: Word Books, 1995), 777. <sup>4</sup>Mishnah *Baba Kamma* 7.7; Talmud *Baba Kamma* 82b. <sup>5</sup>ఈ చాయాబ్యానపన్ను నొఐలి 14:25. <sup>6</sup>Josephus *Wars* 5.12.4. <sup>7</sup>Michael J. Wilkins, “Matthew,” in *Zondervan Illustrated Bible Backgrounds Commentary*, vol. 1, *Matthew, Mark, Luke*, ed. Clinton E. Arnold (Grand Rapids, Mich.: Zondervan, 2002), 166. <sup>8</sup>ఈ గుకేయాందిగే గేస్టేమనే సకకలనువ హేజిన మాకిపాగాగి, నొఐలి Joan E. Taylor, “The Garden of Gethsemane: Not the Place of Jesus’ Arrest,” *Biblical Archaeology Review* 21 (July/August 1995), 26–35, 62. <sup>9</sup>David Hill, *The Gospel of Matthew*, The New Century Bible Commentary (Grand Rapids, Mich.: Wm. B. Eerdmans Publishing Co., 1972), 341. <sup>10</sup>ప్యేడ్యూకియి స్థితి “hemohidrosis” అథవా “hematidrosis” కారణదింద యీసుబిగి బెపలనల్ల రక్తపు బుత్తవాగిత్తు. వృత్తియు ఒక్కడిల్లయివాగ జిక్క నరగాలు జమాద చేలాగ్గ దల్లయిపంధాగాలు ఒడెదు హేఁదాగ ఈ లంతియాగి ఆగుత్తడి: తయారాయ రక్తపు బెపలనసొందిగే సేలుత్తడి మత్తు జమాద చుమాంతర అదు సొఁకుత్తడి ఎందు కేలవరు నంజదరు. లాకన వణనే సరళవాగి హోలెకేలాడుపంథద్వాగిదే (సమానతి): యీసుబిన బెపరు రక్తుద కచి ఇద్దంతి (*hōsei*) ఇత్తు - బముళి: అళతెయల్ల అథవా ఆ త్రుకార నేలశ్శేజిత్తు ఎందు ఇస్తు ఇతరువ వాదినుత్తారే. ఆతను బహం బెపరుత్తిద్దను ఎందు బెలె మాతినల్ల హేళ బములు.

<sup>11</sup>లూక 22:43, 44 మాల హాపద నమస్యయన్న కేటుత్తడే. ర్రీఎస్ గ్రంథపు United Bible Societyలుంద ముద్రణసొందిష్టు ఈ పటనక్క ఎరపు అంతసొఁగొళగిస్తు కాపిద్దారే మత్తు నిదిష్టవాగి అపుగళన్న లాకన మాలగ్రంథదింద ఇల్లదే ఇరువంతే మాడలు నిధంలసిద్దారే. <sup>12</sup>Douglas R. A. Hare, *Matthew*, Interpretation (Louisville: John Knox Press, 1993), 303. నొఐడి రోమాపుర 5:19.